

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಹಾಗೂ ಭ್ರಷ್ಟಾಚಾರ ನಿಗ್ರಹ ಪ್ರಕರಣಗಳ
ಅಧಿವಿಚಾರಣಾ ವಿಶೇಷ ನ್ಯಾಯಾಲಯ, ಕೋಲಾರ

Spl. C. (P.C.) 09/2014

ಪ್ರಾಸಾ: 22 ಚಾಸಾ: 82
ದಿನಾಂಕ: 15-04-2026

ಹೆಸರು :: ಪ್ರಸಾದ್ ರೆಡ್ಡಿ
ತಂದೆಯ ಹೆಸರು :: ಚಂಗಲರಾಯರೆಡ್ಡಿ
ವಯಸ್ಸು :: 56 ವರ್ಷ
ಉದ್ಯೋಗ :: ಜಂಟಿ ನಿಬಂಧಕರು, ಮೈಸೂರು
ವಾಸ ಸ್ಥಳ :: ಮೈಸೂರು

ಸಾಕ್ಷಿಗೆ ಪ್ರಮಾಣವಚನ ಬೋಧಿಸಲಾಯಿತು.

ಮುಖ್ಯ ವಿಚಾರಣೆ: ವಿಶೇಷ ಸಾರ್ವಜನಿಕ ಅಭಿಯೋಗಕರಿಂದ:

1. 2012 ರಿಂದ 2013 ರವರೆಗೆ ನಾನು ಚಿಕ್ಕಬಳ್ಳಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ಕರ್ತವ್ಯ ನಿರ್ವಹಿಸಿದ್ದೇನೆ. 20.12.2012 ನೇ ತಾರೀಖಿನ ಕೋಲಾರ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಇವರ ಒಂದು ಪತ್ರವನ್ನು ದಿನಾಂಕ 05.01.2013 ರಂದು ಸ್ವೀಕರಿಸಿದೆ. ಸದರಿ ಪತ್ರದಲ್ಲಿ ಅವರು ವೇದ ಸೌಹಾರ್ದ ಸಹಕಾರಿ ಪತ್ತಿನ ಸಂಘಕ್ಕೆ ಸಂಬಂಧಪಟ್ಟಂತೆ ದಾಖಲಾತಿಗಳನ್ನು ಕೋರಿದ್ದರು. ಸದರಿ ಪತ್ರ ಈಗ ತೋರಿಸಿದ್ದಿದೆ. ಅದನ್ನು ನಿ ಪಿ 552 ಎಂದು ಗುರುತಿಸಲಾಯಿತು. ಸದರಿ ಪತ್ರಕ್ಕೆ ಸ್ಪಂದಿಸಿ ಈಗ ತೋರಿಸಿದ ದೃಢೀಕರಿಸಿದ ದಾಖಲೆಗಳನ್ನು ತನಿಖಾಧಿಕಾರಿಗೆ ಒದಗಿಸಿದೆ. ಸಾಕ್ಷಿಗೆ ತೋರಿಸಿದ ದಾಖಲೆಗಳು ಪೆನ್ಸಿಲ್ ನಿಂದ ಬರೆದ ಪುಟ ಸಂಖ್ಯೆ 3 ರಿಂದ 72 ರವರೆಗೆ ಇವೆ. ಅವುಗಳನ್ನು ಒಟ್ಟಾಗಿ ನಿ ಪಿ 553 ಎಂದು ಗುರುತಿಸಲಾಯಿತು.

2. 7 ನೇ ಆರೋಪಿ ವೇಣುಗೋಪಾಲ್ ರೆಡ್ಡಿ ರವರು ಸದರಿ ವೇದ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾಗಿ 2005 ನೇ ಸಾಲಿನಿಂದ ಇದ್ದರು.

3. ವೇದ ಪತ್ತಿನ ಸೌಹಾರ್ದ ಸಂಘವು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 ರನ್ವಯ ನೋಂದಣಿಯಾಗಿದೆ. ಸದರಿ ಸಂಘದ ಅಧ್ಯಕ್ಷರಿಗೆ ಚಿಕ್ಕುಗಳನ್ನು ಡಿಸ್ಕೌಂಟ್ ಮಾಡುವ ಅಧಿಕಾರ ಇರುವುದಿಲ್ಲ. ಸಂಘದ ಯಾವುದೇ ವ್ಯವಹಾರ ಆಗಬೇಕಾಗಿದ್ದಲ್ಲಿ ಆ ಸಂಘದ

ಸದಸ್ಯರೊಂದಿಗೆ ಮಾತ್ರ ಆಗಬೇಕು. ಆ ಸಂಘದ ಜೊತೆಗೆ ವ್ಯವಹಾರ ಆಗಬೇಕೆಂದರೆ ಆ ಸಂಘದ ಸದಸ್ಯರು ಇರಬೇಕು.

4. ಸದರಿ ಸಂಘದಲ್ಲಿ ಚೆಕ್ ನಗದೀಕರಣ ಆಗಬೇಕಾದರೆ payee ಯು ಆ ಸಂಘದ ಸದಸ್ಯರಿರಬೇಕು. ಚೆಕ್‌ನ್ನು ಡಿಸ್ಕೌಂಟ್ ಮಾಡಬೇಕೆಂದರೆ ಆರ್.ಬಿ.ಐ ನ norms ಇದ್ದು ಅವುಗಳನ್ನು ಪಾಲಿಸಬೇಕು. ಆರ್.ಬಿ.ಐ ನ norm ಪ್ರಕಾರ ರೂಪಾಯಿ ಐವತ್ತು ಸಾವಿರದ ವರೆಗೆ ಮಾತ್ರ ಚೆಕ್ ಡಿಸ್ಕೌಂಟ್ ಮಾಡಲು ಬರುತ್ತಿತ್ತು. ಸಂಘದಲ್ಲಿ ಚೆಕ್ ಡಿಸ್ಕೌಂಟ್ ಆಗಬೇಕೆಂದರೆ ಆ ಸಂಘದ ಬೈಲಾನಲ್ಲಿ ಚೆಕ್ ನ್ನು ಡಿಸ್ಕೌಂಟ್ ಮಾಡುವ ವ್ಯವಹಾರವನ್ನು ಅಳವಡಿಸಿಕೊಂಡಿರಬೇಕು. ಆ ಬೈಲಾವನ್ನು ಸಕ್ಷಮ ಪ್ರಾಧಿಕಾರವಾದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಇವರಿಂದ ಅನುಮೋದನೆ ಪಡೆದಿರಬೇಕು. ವೇದಾ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಇವರು ಬಿಲ್ ಡಿಸ್ಕೌಂಟ್ ಎಂದು ತಮ್ಮ ಬೈಲಾದಲ್ಲಿ ಬಿಲ್ಲುಗಳ ಮೇಲೆ ಡಿಸ್ಕೌಂಟ್ ನೀಡುವುದಕ್ಕೆ ಅನುಮೋದನೆಯನ್ನು ಪಡೆದಿದ್ದಾರೆ, ಆದರೆ ಚೆಕ್‌ಗೆಂದು ನಿಖರವಾಗಿ ಪಡೆದಿಲ್ಲ.

5. ಸದರಿ ವೇದಾ ಸಂಘವು ನೋಂದಣಿಯಾಗುವ ಸಮಯದಲ್ಲಿ ಅದರ ಸದಸ್ಯರ ಹೆಸರು ಮತ್ತು ಷೇರಿನ ವಿವರವನ್ನು ನೀಡಿದ್ದರು. ಬೈಲಾವನ್ನು ನಿ ಪಿ 553(ಎ) ಎಂದು ಮತ್ತು ಸದಸ್ಯರ ಪಟ್ಟಿಯನ್ನು ನಿ ಪಿ 553(ಬಿ) ಎಂದು ಗುರುತಿಸಲಾಯಿತು.

6. ಚೆಕ್ ಡಿಸ್ಕೌಂಟ್ ಮಾಡುವ ಸಮಯದಲ್ಲಿ ಏನೆಲ್ಲಾ ದಾಖಲೆಗಳನ್ನು ಪಡೆದುಕೊಳ್ಳುತ್ತಾರೆ ಎಂದರೆ ಸಾಕ್ಷಿದಾರರು ಸಂಘದ ಸದಸ್ಯರಿಂದ KYC (know your customer) ಯನ್ನು ಪಡೆದುಕೊಂಡು ಎಂದರೆ ಅವರ ಆಧಾರ್ ಕಾರ್ಡ್, ಐಡಿ ಕಾರ್ಡ್, ಸಂಘದ ಶೇರ್ ಸರ್ಟಿಫಿಕೇಟ್ ಇವುಗಳನ್ನು ಪಡೆದು ಚೆಕ್ ಡಿಸ್ಕೌಂಟ್ ಮಾಡುತ್ತಾರೆ ಎನ್ನುತ್ತಾರೆ.

ಪಾಟೀ ಸವಾಲು: 7 ನೇ ಆರೋಪಿತನ ಪರ ಶ್ರೀ ಎಸ್.ಡಿ.ಸಿ ವಕೀಲರಿಂದ:

7. ವೇದಾ ಪತ್ತಿನ ಸಹಕಾರಿ ಸಂಘವಾಗಲೀ ಅಥವಾ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮದ ಅಡಿ ನೋಂದಣಿಯಾದ ಯಾವುದೇ ಸಂಘವಾಗಲೀ ಪ್ರತಿ ವರ್ಷ ಸಹಾಯಕ ನಿಬಂಧಕರಿಗೆ ಆಡಿಟ್ ವರದಿಯನ್ನು ಸಲ್ಲಿಸಬೇಕು ಎಂದರೆ ಸರಿ. ವೇದಾ ಸಹಕಾರಿ ಸಂಘವು ನೋಂದಣಿಯಾದಾಗಿನಿಂದ ನಮ್ಮ ಇಲಾಖೆಗೆ ಪ್ರತಿ ವರ್ಷ ಆಡಿಟ್ ವರದಿಯನ್ನು ಸಲ್ಲಿಸಿದ್ದಾರೆ ಎಂದರೆ ಸಾಕ್ಷಿದಾರರು ಕಡತವನ್ನು ಪರಿಶೀಲಿಸಿ ಅದನ್ನು ಹೇಳಬೇಕಾಗುತ್ತದೆ ಎನ್ನುತ್ತಾರೆ. ಆಡಿಟ್

ವರದಿಯಲ್ಲಿ ಏನಾದರೂ ನ್ಯೂನತೆಗಳು ಕಂಡು ಬಂದರೆ ಕಲಂ 68 ರ ಅಡಿ ನಿರ್ದೇಶನಗಳನ್ನು ನೀಡುತ್ತೇವೆ. ಸಂಘವು ಆಡಿಟ್ ವರದಿಯನ್ನು ಸಲ್ಲಿಸದೇ ಇದ್ದರೆ ನಿಮ್ಮ ಇಲಾಖೆಯಿಂದ ಒಬ್ಬ ಲೆಕ್ಕಪರಿಶೋಧಕರನ್ನು ನೇಮಕ ಮಾಡಿ ಆಡಿಟ್ ಮಾಡಿಸುತ್ತೀರಿ ಎಂದರೆ ಸರಿಯಲ್ಲ. ಸಾಕ್ಷಿದಾರರು ಮುಂದುವರೆದು ಆಡಿಟ್ ಮಾಡಿಸುವುದು ಆಡಳಿತ ಮಂಡಳಿಯವರ ಜವಾಬ್ದಾರಿಯಾಗಿರುತ್ತದೆ ಮತ್ತು ಅವರು ಮಾಡಿಸದೇ ಇದ್ದಲ್ಲಿ ಆಡಳಿತ ಮಂಡಳಿಯವರ ವಿರುದ್ಧ ಅನರ್ಹತೆಯ ನೋಟೀಸು ನೀಡಿ ನಿಯಮಾನುಸಾರ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎನ್ನುತ್ತಾರೆ. ನಿ ಪಿ 553(ಎ) ಬೈಲಾದ ರೂಲ್ 50(1), ಅಧ್ಯಾಯ 24 , ಇದನ್ನು ಓದಿ ಸಾಕ್ಷಿದಾರರಿಗೆ ಅದರ ಪ್ರಕಾರ chartered accountant ರವರನ್ನು ಆಡಿಟ್ ಮಾಡಲು ನೇಮಕ ಮಾಡಲಾಗುತ್ತದೆ ಎಂದರೆ ಸಾಕ್ಷಿದಾರರು ಸಂಯುಕ್ತ ಸಹಕಾರಿಯು ಒಂದು ಸೌಹಾರ್ದ ಸಹಕಾರ ಮಹಾ ಮಂಡಳಿಯಾಗಿದ್ದು (ಫೆಡರೇಷನ್), ಈ ಫೆಡರೇಷನ್ ಗೆ ಕಾಯ್ದೆ ಅನುಸಾರ ಅಧಿಕಾರ ಹೊಂದಿದ್ದು, ಅದರಂತೆ ಸಂಯುಕ್ತ ಸಹಕಾರಿಯು ರಾಜ್ಯಾದ್ಯಂತ empanelled chartered accountants ಪಟ್ಟಿಯನ್ನು ಸಿದ್ಧಪಡಿಸಿ ಅನುಮೋದಿಸಿದ ನಂತರ ಆ ಪಟ್ಟಿಯಲ್ಲಿರುವ ಒಬ್ಬ chartered accountant ನ್ನು primary society ಆದ ಸೌಹಾರ್ದ ಸಹಕಾರಿ ಸಂಘವು ತನ್ನ ಸಂಘದ ಆಡಿಟ್ ಮಾಡಲು ಆಯ್ಕೆ ಮಾಡಿಕೊಳ್ಳಬೇಕು. ಸಂಯುಕ್ತ ಸಹಕಾರಿಯು chartered accountants ಗಳ ಪ್ಯಾನೆಲ್ ನ್ನು ಸಿದ್ಧಪಡಿಸದಿದ್ದಲ್ಲಿ, ನಿಬಂಧಕರು chartered accountant ಗಳ ಪ್ಯಾನೆಲ್ ನ್ನು ಸಿದ್ಧಪಡಿಸಬಹುದು. ನಿಬಂಧಕರೂ ಸಹಾ chartered accountant ನ ಪ್ಯಾನೆಲ್ ಸಿದ್ಧಪಡಿಸದೇ ಇದ್ದಲ್ಲಿ ಆಗ ಸಂಘವು chartered accountant ನ್ನು ತಾನೇ ನೇಮಕ ಮಾಡಿ ಆಡಿಟ್ ಮಾಡಿಸಬಹುದು ಎನ್ನುತ್ತಾರೆ.

8. ಆಡಿಟ್ ವರದಿಯಲ್ಲಿ ಯಾವುದೇ ನ್ಯೂನತೆ ಕಂಡು ಬಂದರೆ ಸಂಘಕ್ಕೆ ನೋಟೀಸ್ ನೀಡಲಾಗುತ್ತದೆ ಎಂದರೆ ಸಾಕ್ಷಿದಾರರು ಸಂಯುಕ್ತ ಸಹಕಾರಿಯಿಂದ (ಫೆಡರೇಷನ್ ನಿಂದ) ಮತ್ತು ನಿಬಂಧಕರಿಂದ ನೋಟೀಸ್ ನೀಡಲಾಗುತ್ತದೆ ಎನ್ನುತ್ತಾರೆ. ಸಂಘದ ಬೈಲಾ ಉಲ್ಲಂಘಿಸಿದರೂ ಸಹಾ ನಿಬಂಧಕರು ನೋಟೀಸು ನೀಡುತ್ತಾರೆ ಎಂದರೆ ಸಾಕ್ಷಿದಾರರು ಮೊದಲು ಫೆಡರೇಷನ್ ನಿಂದ ನೋಟೀಸು ನೀಡಿ ಕ್ರಮ ಕೈಗೊಳ್ಳುತ್ತಾರೆ ಹಾಗೂ ಇಲಾಖೆಯ ಗಮನಕ್ಕೆ ಬಂದಾಗ ಇಲಾಖೆಯಿಂದಲೂ ಸಹಾ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನುತ್ತಾರೆ.

9. 2011-12 ಹಾಗೂ 2012-13 ಸಾಲಿನ ವೇದಾ ಸಹಕಾರಿ ಸಂಘದ ಆಡೀಟ್ ವರದಿಯಲ್ಲಿ ಯಾವುದೇ ನ್ಯೂನತೆ ಕಂಡು ಬಂದಿಲ್ಲ ಮತ್ತು ಬೈಲಾನ ಉಲ್ಲಂಘನೆ ಆಗಿಲ್ಲ ಎಂದರೆ ಸಾಕ್ಷಿದಾರರು ಕಛೇರಿಯ ದಾಖಲಾತಿಗಳನ್ನು ನೋಡದೇ ಹೇಳಲು ಆಗುವುದಿಲ್ಲ ಎನ್ನುತ್ತಾರೆ.

10. ತನಿಖಾಧಿಕಾರಿ ನನ್ನನ್ನು ವಿಚಾರಿಸಿಲ್ಲ ಆದರೆ ದಾಖಲಾತಿಗಳನ್ನು ಕೇಳಿದ್ದರು ಅವನ್ನು ಒದಗಿಸಿದ್ದೇನೆ. ತನಿಖಾಧಿಕಾರಿಗೆ ದಾಖಲೆಗಳನ್ನು ಒದಗಿಸುವಾಗ ವೇದಾ ಸಹಕಾರಿ ಸಂಘ ಬೈಲಾವನ್ನು ಉಲ್ಲಂಗಿಸಿದ್ದಕ್ಕೆ ಅಥವಾ ಆಡೀಟ್ ವರದಿಯಲ್ಲಿ ನ್ಯೂನತೆ ಕಂಡು ಬಂದಿದೆ ಎಂದು ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದರೆ ಸಾಕ್ಷಿದಾರರು ಕಡತದಲ್ಲಿ ಲಭ್ಯವಿದ್ದ ದಾಖಲೆಗಳನ್ನು ದೃಢೀಕರಿಸಿ ನೀಡಿದ್ದೇನೆ ಎನ್ನುತ್ತಾರೆ. ಕಡತದಲ್ಲಿ ಸಂಘವು ಬೈಲಾವನ್ನು ಉಲ್ಲಂಗಿಸಿದ ದಾಖಲೆಗಳು ಇಲ್ಲ ಎಂದರೆ ಸಾಕ್ಷಿದಾರರು ನೋಂದಣಿಗೆ ಸಂಬಂಧಿಸಿದಂತೆ ಕಡತದಲ್ಲಿರುವ ದಾಖಲೆಗಳನ್ನು ಒದಗಿಸಿದ್ದೇನೆ ಎನ್ನುತ್ತಾರೆ.

11. ವೇದಾ ಸಹಕಾರಿ ಸಂಘಕ್ಕೆ 3rd party ಚೆಕ್‌ನ್ನು ಡಿಸ್ಕಾಂಟ್ ಮಾಡುವ ಅಧಿಕಾರ ಇದೆ ಎಂದರೆ ಸರಿಯಲ್ಲ. ಇನ್ಯಾವ ಚೆಕ್‌ುಗಳನ್ನು ಡಿಸ್ಕಾಂಟ್ ಮಾಡುವ ಅಧಿಕಾರ ಸಹಕಾರಿ ಸಂಘಕ್ಕೆ ಇದೆ ಎಂದರೆ ಸಾಕ್ಷಿದಾರರು ಆರ್.ಬಿ.ಐ ನ ನಿಯಮಾವಳಿ ಪ್ರಕಾರ commercial bank ಗಳು ಮಾಡುವ ವ್ಯವಹಾರದಂತೆ ಸೌಹಾರ್ದ ಸಹಕಾರಿ ಸಂಘ ಚೆಕ್ ಡಿಸ್ಕಾಂಟ್ ಮಾಡಲು ಬರುವುದಿಲ್ಲ, ಆದರೂ ತನ್ನ ಬೈಲಾದಲ್ಲಿ ಬಿಲ್ಸ್ ಡಿಸ್ಕಾಂಟ್ ಮಾಡುವ ಕುರಿತು ಅಳವಡಿಸಿಕೊಂಡಿದ್ದಲ್ಲಿ ತನ್ನ ಸದಸ್ಯರೊಂದಿಗೆ ಬಿಲ್ಸ್ ಡಿಸ್ಕಾಂಟ್ ವ್ಯವಹಾರವನ್ನು ಮಾಡಬಹುದಾಗಿರುತ್ತದೆ ಎನ್ನುತ್ತಾರೆ. ಸಹಕಾರಿ ಸಂಘಗಳು 3rd party ಚೆಕ್‌ನ್ನು ಡಿಸ್ಕಾಂಟ್ ಮಾಡಬಹುದು ಎಂದು ಆರ್.ಬಿ.ಐ ನ ಮಾರ್ಗಸೂಚಿಗಳಿವೆ ಎಂದರೆ ಸಾಕ್ಷಿದಾರರು 2017-18 ನೇ ಸಾಲಿನಿಂದ ಚೆಕ್‌ನ್ನು ಡಿಸ್ಕಾಂಟ್ ಮಾಡಬಹುದು ಎಂದು ಸಹಕಾರಿ ಸಂಯುಕ್ತದಿಂದ ನನಗೆ ತಿಳಿದು ಬಂದಿದೆ ಎನ್ನುತ್ತಾರೆ. 3rd party ಚೆಕ್ ಗಳನ್ನು ಡಿಸ್ಕಾಂಟ್ ಮಾಡಬಾರದು ಎಂದು ವೇದಾ ಸಹಕಾರಿ ಸಂಘದ ಬೈಲಾ ಆದ ನಿ ಪಿ 553(ಎ) ನಲ್ಲಿ ಎಲ್ಲಿಯೂ ಇಲ್ಲ ಎಂದರೆ ಸಾಕ್ಷಿದಾರರು ಮಾಡಬಾರದೆಂದೂ ಸಹಾ ಇಲ್ಲ, ಮಾಡಬಹುದು ಎಂದೂ ಸಹಾ ಇಲ್ಲ ಎನ್ನುತ್ತಾರೆ. ನಿ ಪಿ 553(ಎ) ನ ಅಧ್ಯಾಯ 14 ನಿಯಮ 40(ಇ) ಇದನ್ನು ಉಲ್ಲೇಖಿಸಿ ಅದರ ಪ್ರಕಾರ ಯಾವುದೇ ಚೆಕ್‌ುಗಳಿಗೆ ಹಿಂಬರಹ ಮಾಡಲು ಸಹಿ ಮಾಡತಕ್ಕದ್ದು ಎಂದು ಇದೆ ಎಂದರೆ ಸಾಕ್ಷಿದಾರರು ಈ ನಿಯಮದ ಪ್ರಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರಿಗೆ ತನ್ನ ಸದಸ್ಯರು ಹೊಂದಿರುವ ಖಾತೆಗಳಿಗೆ ಸಂಬಂಧಿಸಿದಂತೆ, ವ್ಯವಹಾರಗಳಿಗೆ ಸಂಬಂಧಿಸಿದಂತೆ ಚೆಕ್‌ುಗಳು ಮತ್ತು ಇತರೆ ಪತ್ರಗಳಿಗೆ ಸಹಿ

ಮಾಡುವ ಅಧಿಕಾರ ಇದೆ ಎನ್ನುತ್ತಾರೆ. ನಿ ಪಿ 553(ಎ) ನ ಅಧ್ಯಾಯ 15 ನಿಯಮ 41 ನ್ನು ಉಲ್ಲೇಖಿಸಿ ಅದರ ಪ್ರಕಾರ ಸಹಕಾರೇತರ ಸದಸ್ಯರಿಗೂ ಸಹಾ ಅಲ್ಲಿ ಹೇಳಿದ ಸಾಲವನ್ನು ನೀಡಬಹುದು ಎಂದರೆ ಸರಿ. ಸಾಕ್ಷಿದಾರರು ಮುಂದುವರೆದು ಸಂಘದ ಸದಸ್ಯರಿಗೆ ಸಂಬಂಧಿಸಿದಂತೆ regular members, nominal members, associate members ಎಂದು ಇರುತ್ತದೆ ಮತ್ತು ಸದರಿ ನಿಯಮದಲ್ಲಿ ಹೇಳಿದ ಸಾಲವನ್ನು ಪಡೆಯಲು, ವ್ಯವಹಾರ ನಡೆಸಲು nominal member ಆಗಿರಬೇಕು ಎಂದು ಹೇಳುತ್ತಾರೆ. ಆ ನಿಬಂಧನೆ ಪ್ರಕಾರ ಆ ರೀತಿ ಇಲ್ಲ ಎಂದರೆ ಸರಿ. ಸಾಕ್ಷಿದಾರರು ಮುಂದುವರೆದು 1997 ಕಾಯ್ದೆ ಪ್ರಕಾರ ಇದೆ ಎನ್ನುತ್ತಾರೆ.

12. ವೇದಾ ಸಹಕಾರ ಸಂಘವಾಗಲೀ ಅಥವಾ ಬೇರೆ ಯಾವುದೇ ಸಂಘವಾಗಲೀ ತಮ್ಮ ಬೈಲಾನಲ್ಲಿ ಹೇಳಿದ ಎಲ್ಲಾ ವ್ಯವಹಾರಗಳನ್ನು ಮಾಡಬಹುದು ಎಂದರೆ ಸಾಕ್ಷಿದಾರರು ಎಲ್ಲಾ ಬೈಲಾಗಳೂ ಸಹಾ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 ರಂತೆ ವ್ಯವಹಾರ ಮಾಡತಕ್ಕದ್ದು ಆಗಿರುತ್ತದೆ ಎನ್ನುತ್ತಾರೆ.

13. 2011-12 ಮತ್ತು 2012-13 ನೇ ಸಾಲಿಗೆ ವೇದಾ ಸಹಕಾರಿ ಸಂಘಕ್ಕೆ ರೂ.50,000/- ವರೆಗಿನ ಚೆಕ್‌ಗಳನ್ನು ಡಿಸ್ಕಾಂಟ್ ಮಾಡಲು ಬರುತ್ತಿತ್ತು ಎಂದರೆ ಸಾಕ್ಷಿದಾರರು ಪರಿಶೀಲನೆ ಮಾಡಿ ಹೇಳಬೇಕಾಗುತ್ತದೆ ಎನ್ನುತ್ತಾರೆ. ವೇದಾ ಸಹಕಾರಿ ಸಂಘ ಈಗಲೂ ಸಹಾ ಚಾಲ್ತಿಯಲ್ಲಿದೆ ಎಂದರೆ ಸಾಕ್ಷಿದಾರರು ಈಗಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ.

14. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಕ್ ಡಿಸ್ಕಾಂಟ್ ಆಗಿರುವ ಬಗ್ಗೆ ನಿಬಂಧನೆಯನ್ನು ಉಲ್ಲಂಘನೆ ಮಾಡಿ ನಗದೀಕರಣ ಮಾಡಲಾಗಿದೆ ಎಂದು ಫೆಡರೇಷನ್ ನಿಂದಾಗಲೀ, ನಿಮ್ಮ ಇಲಾಖೆಯಿಂದಾಗಲೀ ನೋಟೀಸು ನೀಡಿಲ್ಲ ಎಂದರೆ ಸಾಕ್ಷಿದಾರರು ದಾಖಲೆಗಳನ್ನು ನೋಡಿ ಹೇಳಬೇಕಾಗುತ್ತದೆ ಎನ್ನುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೇದಾ ಸಹಕಾರಿ ಸಂಘದವರು ಪೇಯೀ ಗಳ ಚೆಕ್‌ನ್ನು ಡಿಸ್ಕಾಂಟ್ ಮಾಡುವಾಗ ಅವರಿಂದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದಾರೆ ಎಂದರೆ ನನಗೆ ಗೊತ್ತಿಲ್ಲ. ವೇದಾ ಸಹಕಾರ ಸಂಘದ ಅಧ್ಯಕ್ಷರಾದ 7 ನೇ ಆರೋಪಿಯು ಸಂಘದ ನಿಬಂಧನೆಗಳಿಗೆ ಒಳಪಟ್ಟೇ ಚೆಕ್ ಗಳನ್ನು ಡಿಸ್ಕಾಂಟ್ ಮಾಡಿದ್ದಾರೆ ಎಂದರೆ ಸರಿಯಲ್ಲ. ಪೊಲೀಸರ ಮಾತುಕೇಳಿ ಸುಳ್ಳು ಸಾಕ್ಷ್ಯ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ.

ಪಾಟೀ ಸವಾಲು: 1, 3, 5 ಮತ್ತು 6 ನೇ ಆರೋಪಿತರ ಪರ ವಕೀಲರು ತಮ್ಮ ಪರವಾಗಿ ಈ ಸಾಕ್ಷಿಯ ಪಾಟೀ ಸವಾಲು ಇಲ್ಲ ಎಂದು ತಿಳಿಸುತ್ತಾರೆ.

ಮರು ವಿಚಾರಣೆ: ಇಲ್ಲ.

(ನನ್ನ ಉಕ್ತಲೇಖನದ ಮೇರೆಗೆ ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯು ಹೇಳಿದಂತೆ ಅವರ ಹೇಳಿಕೆಯನ್ನು ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿ, ಪುನಃ ಓದಿ ಹೇಳಲಾಯಿತು ಮತ್ತು ಸಾಕ್ಷಿದಾರರು ಸರಿ ಇದೆ ಎಂದು ತಿಳಿಸುತ್ತಾರೆ.)

ಓ. ಹೇ. ಕೇ. ಸ. ಇದೆ,

(ವಿಜಯಕುಮಾರ್ ಎಂ. ಆನಂದಶೆಟ್ಟಿ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು
ಕೋಲಾರ